



**April 22, 2024**

The Manager- Listing  
BSE Limited  
(BSE: 507685)

The Manager- Listing  
National Stock Exchange of India Limited  
(NSE: WIPRO)

Dear Sir/Madam,

**Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015**

Pursuant to Regulation 47 of the SEBI (Listing Obligations and Disclosure Requirements) Regulations, 2015, the copies of the newspaper advertisement published in the Financial Express and Kannada Prabha, are enclosed herewith. The same has been made available on the Company's website at [www.wipro.com](http://www.wipro.com).

Thanking you,

**For Wipro Limited**

**G Kothandaraman**  
**General Manager - Finance**

Registered Office:

**Wipro Limited** T : +91 (80) 2844 0011  
Doddakannelli F : +91 (80) 2844 0054  
Sarjapur Road E : info@wipro.com  
Bengaluru 560 035 W : wipro.com  
India C : L32102KA1945PLC020800







Extract of audited financial results for Wipro Limited and its subsidiaries for the quarter ended and year ended March 31, 2024

Consolidated Audited Financial Results of Wipro Limited under IFRS

(₹ in millions, except per share data, unless otherwise stated)

Table with 4 columns: Particulars, Quarter ended March 31, 2024, Year ended March 31, 2024, Quarter ended March 31, 2023. Rows include Revenue from operations, Profit before tax, Profit after tax, Total comprehensive income for the period, Paid-up equity share capital, Reserves excluding non-controlling interest, Earnings per equity share.

Balance for the quarter ended March 31, 2024 and year ended March 31, 2024 represent balances as per the audited interim condensed consolidated statement of financial position for the year ended March 31, 2024 and balance for the quarter ended March 31, 2023 represent balances as per the audited statement of financial position for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

Financial Results of Wipro Limited under Ind AS

The financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

Consolidated Audited Financial Results of Wipro Limited under Ind AS

(₹ in millions, except per share data, unless otherwise stated)

Table with 4 columns: Particulars, Quarter ended March 31, 2024, Year ended March 31, 2024, Quarter ended March 31, 2023. Rows include Revenue from operations, Profit before tax, Profit after tax, Total comprehensive income for the period, Paid-up equity share capital, Reserves excluding non-controlling interest, Earnings per equity share.

Balance for the quarter ended March 31, 2024 and year ended March 31, 2024 represent balances as per the audited interim condensed consolidated balance sheet for the year ended March 31, 2024 and balance for the quarter ended March 31, 2023 represent balances as per the audited consolidated balance sheet for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results (under Ind AS) of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

Standalone Audited Financial Results of Wipro Limited under Ind AS

(₹ in millions, except per share data, unless otherwise stated)

Table with 4 columns: Particulars, Quarter ended March 31, 2024, Year ended March 31, 2024, Quarter ended March 31, 2023. Rows include Revenue from operations, Profit before tax, Profit after tax, Total comprehensive income for the period.

The audited standalone financial results (under Ind AS) of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

Note:

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com).

By Order of the Board, For Wipro Limited. Rishad A. Premji, Chairman.

Place: Bengaluru Date: April 19, 2024

Registered Office: Wipro Limited, Doddakannelli, Sarjapur Road, Bengaluru - 560 035, India Website: wipro.com | Email Id: info@wipro.com | Tel: +91-80-2844 0011; Fax: +91-80-2844 0054 CIN: L32102KA1945PLC020800

IN THE COURT OF THE ASSISTANT COMMISSIONER AT BANGALURU SOUTH SUB-DIVISION AT BANGALURU K.S.C.ST(P.T.C.I.) No.19/2023 BETWEEN: 1. Honappa, Son of Huchappa, 2. Huchappa, Son of late Siddiah, Both are residing at Gonipur village, Kengeri hobli, Bangalore South Taluk... PETITIONER AND: The Tahsildar, Bangalore South Taluk and others... RESPONDENTS

IN THE COURT OF THE II ADDL. SENIOR CIVIL JUDGE BANGALURU RURAL DISTRICT AT BANGALURU O.S. No. 1718/2013 BETWEEN: Sri. H.P. Krishna Murthy, Residing at Hagaduru Village, Whitefield, K.R. Puram, Bangalore. Since deceased Rept. by his LRs... PLAINTIFF AND: Smt. Papamma... DEFENDANTS

IN THE COURT OF THE 14th ADDL CITY CIVIL AND SESSIONS JUDGE AT BANGALORE (CCH-28) O.S. No.7853/2023 BETWEEN: Sri. Janardhan S./S/o Surya Kumar, aged about 31 years, R/At No.28, 8th Cross, Ankanna Reddy Layout, Hoysala Nagar, Ramamurty Nagar Post, Bangalore-560016 and others... PLAINTIFFS AND: Premakumari and others... DEFENDANTS

PUBLIC NOTICE General public are informed that my client Saraswathamma W/o Late Narasreddy was the absolute owner of the Site No. 420, formed in Sy.No. 90, presently BMM P/D/Katha No. 90/420 of Thanisandra Village, K R Puram Hobli, Bangalore East Taluk, Bengaluru, Measuring East-West 30 ft and North-South 50 ft, she have lost the document i.e. original Agreement to sell (Kravada Kararu Pathra) bearing Document No. 13094, dated 31/12/2020, registered in Sub-registrar, Bansawadi, Bengaluru which was in respect of the above mentioned property entered between my son Anil with Umesh P, while traveling from home to Kolharuru Village in the 1st Week of February 2024. If any person found the document same may be intimated me and suitably rewarded.

Public notice regarding the auction of property owned by Saraswathamma W/o Late Narasreddy. Details include site number, location, and auction dates.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Table with 5 columns: S.No., Description of property, Area, Location, and Auction details. Lists multiple properties for auction with their respective details.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.

Advertisement for JM Financial, featuring the text 'ಜೆಎಂ ಫೈನಾನ್ಷಿಯಲ್ ಅಸೆಟ್ ರೆಕರ್ಡ್ಸ್ ಕಂಪನಿ ಲಿಮಿಟೆಡ್' and contact information.



● BEGINS TALKS WITH INVESTMENT BANKS

# Ola Cabs plans \$500-mn IPO at \$5-bn valuation

M SRIRAM  
Mumbai, April 19

**RIDE-HAILING FIRM OLA** Cabs is planning an initial public offering (IPO) to raise \$500 million at a valuation of about \$5 billion, three sources with direct knowledge of the matter told Reuters on Friday.

SoftBank-backed Ola plans to file papers for approval with market regulator Sebi within three months, said the sources, who declined to be named as the matter is confidential.

Ola declined to comment. The company is in talks with investment banks, including Goldman Sachs, Bank of America, Citi and Kotak and Axis, and plans to appoint IPO advisers within a month, said sources.

Citi and Bank of America declined to comment, while the others did not respond to requests for comment.

This is Ola's second attempt

**ON THE ROAD**

■ Ola plans to file papers for approval with Sebi within three months

■ In talks with Goldman Sachs, Bank of America, Citi, Kotak and Axis

■ This is Ola's second attempt, after a 2021 plan to raise up to \$1 billion was canned

■ Ola was valued at \$7 billion in a 2021 fundraising, but investors have since slashed its valuation

■ Vanguard, an Ola shareholder, cut its internal valuation of Ola to \$1.9 billion in February



at an IPO, after a 2021 plan to raise up to \$1 billion was canned. Ola was valued at \$7 billion in a 2021 fundraising, but its investors have slashed its valuation since in internal calculations. Vanguard, an Ola shareholder cut its internal valuation of Ola to \$1.9 billion in February, according to a filing seen by Reuters. Its other

investors include Warburg Pincus, Temasek and Tiger Global Management.

Ola was founded by Bhavish Aggarwal. Drawing comparisons to Tesla boss Elon Musk, he also runs a separate electric scooter maker — Ola Electric, which is the country's biggest.

Ola Electric is planning an IPO as well, and filed papers for

regulatory approval last December, Reuters reported. The cabs business has looked to cut losses and streamline operations in recent months. Its losses more than halved in FY23, while last week Ola said it is shutting down its international businesses — comprising UK, Australia and New Zealand.

— REUTERS



Pragya Misra named policy affairs and partnership head

## OpenAI hires first employee in India

**CHATGPT-PARENT OPENAI** HAS appointed Pragya Misra as its policy affairs and partnership head in the country, people in the know said. Misra, who is currently working with Truecaller as its director of public affairs, is expected to join OpenAI by the month-end. In her earlier role, Misra was managing communications for WhatsApp.

With this, OpenAI has recruited its first employee in India and is looking at further expanding its team, industry executives said.

OpenAI's move to first recruit a policy head has come at a time when the government is also working on regulations around artificial intelligence. The Digital India Act (DIA) is in the works and will also touch upon the aspects to regulate new age technologies from the prism of user harm.

Lately, in the run-up to the elections, OpenAI has said it is looking at elevating accurate voting information via ChatGPT, enforcing measured policies, and improving transparency. — FE BUREAU

# Tatas may buy Pegatron's iPhone ops as soon as May

PR SANJAI & BAIJU KALESH  
April 19

**TATA GROUP MAY** strike a deal to take control of Pegatron's iPhone manufacturing operations in India as soon as May, cementing Apple's relationship with one of the country's largest conglomerates.

Tata Group is in the final stages of negotiations with Pegatron to take a majority stake in the Taiwanese firm's iPhone assembly operations in India, according to sources. They include an iPhone production plant near Chennai and another one under construction.

Following the deal, Pegatron is expected to help Tata with manufacturing expertise, the people said. Tata Electronics will run Pegatron's operations after the deal is completed, they said.

Reuters reported about the talks earlier this month. A representative for Tata declined to comment, while Pegatron didn't respond to a request for comment.

**IN THE CART**

■ Tata Group is in the final stages of talks with Pegatron to take a majority stake

■ They include an iPhone production plant near Chennai and another one under construction

■ Following the deal, Pegatron is expected to help Tata with manufacturing expertise

■ Tata Electronics will run Pegatron's operations after the deal is completed



The potential agreement comes as Apple is accelerating its efforts to boost output in India, aided by financial incentives offered by the government, while diversifying its supply chain away from China to mitigate geopolitical risks.

New Delhi has offered PLI subsidies to spur key Apple suppliers, including Taiwan's Foxconn and Pegatron to ramp up production in India.

Tata Group first became an iPhone assembler by acquiring an iPhone factory from Taiwan's Wistron in Karnataka. It is also planning to build a new iPhone plant.

— BLOOMBERG

## Ex-Byju's staff face hiring blacklist

ANEESS HUSSAIN  
Bengaluru, April 19

**THE MASS LAYOFFS** at edtech giant Byju's have left many of its former employees grappling with challenges in finding new jobs, as several companies are wary of hiring talent from the embattled firm.

The reluctance stems from the negative perception surrounding Byju's work culture and business practices.

The reluctance stems from the negative perception surrounding Byju's work culture and business practices.

Vivek Mehta, partner at ABC Consultants, a leading executive search and leadership talent advisory firm, revealed that multiple compa-

nies have explicitly requested them to avoid screening candidates from Byju's. This directive applies to roles across sales, marketing and tech functions, reflecting a widespread apprehension among potential employers.

"We have received requests from multiple companies to avoid screening Byju's candidates due to the negative perception around the company," Mehta stated.

# Profits to elude electric-2W biz for now despite PLI: Bajaj Auto

SWARAJ BAGGONKAR  
Mumbai, April 19

**ALTHOUGH THE DRAG** on the financials has softened, profitability in the electric two-wheeler (e2W) segment will remain elusive despite the boost from the production-linked incentive (PLI) scheme, said Dinesh Thapar, chief financial officer, Bajaj Auto.

At a post earnings call on Thursday, Thapar said that through cost-cutting efforts, the company has been able to contain the impact of the e2W business on the company's overall financials. "We have now seen an incremental drag coming out of the Chetak (business unit). By selling more, the drag has been contained by the benefit of cost savings that are now showing up rising from our R&D (research and development) work," Thapar said.

The Pune-based company entered the e2W space in January 2020 with the Chetak and followed it up with the entry into the electric three-wheelers space in August 2023.

It secured PLI certification for five electric three-wheelers and two e2Ws. However, the scheme is not enough to make the e2W business profitable for the time being.

"Will PLI for e2W lead to

DINESH THAPAR, CFO,  
BAJAJ AUTO

WE HAVE NOW SEEN A DRAG COMING OUT OF THE CHETAK (BUSINESS UNIT). WILL PLI LEAD TO PROFITABILITY? THE ANSWER IS NO



unit-level profitability? The answer is no. (It is) still some distance away. It certainly helps address a large part of the drag, but with cost rationalisation and sourcing, we are bridging that gap," Thapar added.

The PLI incentive of 13% is contingent upon the vehicle maker being able to deliver a threshold investment. That investment for Bajaj Auto was ₹150 crore in FY23.

## Facelift for Qute

GEETA NAIR  
Pune, April 19

**AIR CONDITIONING** AND electric avatar are among the steps Bajaj Auto is exploring to change the fortunes of its quadracycle Qute. The vehicle hit the Indian roads after years-long legal and regulatory battles, but it is yet to make its mark.

Though majority of units are exported, the company is now working on upgrading the Qute to increase its appeal in the local market. Rakesh Sharma, executive director, Bajaj Auto, said a product upgrade with air-conditioning and other features was required for the Qute.

An electric avatar of the quadracycle is also under works, Sharma said. It would be the first electric offering in the quadracycle category and will add to the EV portfolio of e-scooters and e-3W. The Qute will come with multiple fuel options — petrol, CNG, LPG, bi-fuel and electric.

Other than this, the Qute is largely being exported and sold in eight countries in Latin America and Africa, including Mexico, Guatemala and Ethiopia. The latest export des-


**WHEELS TURNING**



■ The Qute may come with multiple fuel options — petrol, CNG, LPG, bi-fuel and electric

■ 3,865 Qute sold in FY24 — 3,080 units were exported and 658 units sold in India

RAKESH SHARMA, ED,  
BAJAJ AUTO



AN ELECTRIC AVATAR OF THE QUTE IS ALSO UNDER WORKS

ination is Egypt with shipments beginning this month. Egypt had in April 2022 banned three-wheelers and halted Bajaj's exports to the country.



## Extract of audited financial results of Wipro Limited and its subsidiaries for the quarter ended and year ended March 31, 2024

**Consolidated Audited Financial Results of Wipro Limited under IFRS**

(₹ in millions, except per share data, unless otherwise stated)

Particulars	Quarter ended March 31, 2024	Year ended March 31, 2024	Quarter ended March 31, 2023
Revenue from operations	222,083	897,603	231,903
Profit before tax	38,622	147,210	40,184
Profit after tax	28,582	111,121	30,935
Total comprehensive income for the period	27,955	118,248	31,655
Paid-up equity share capital (Par value of ₹ 2 per share)	10,450	10,450	10,976
Reserves excluding non-controlling interest <sup>1</sup> as shown in the Audited Statement of Financial Position	739,433	739,433	770,188
Earnings per equity share (Par value of ₹ 2 per share) (EPS for quarter ended and year ended periods are not annualized)			
Basic: (in ₹)	5.43	20.89	5.61
Diluted: (in ₹)	5.41	20.82	5.60

<sup>1</sup>Balance for the quarter ended March 31, 2024 and year ended March 31, 2024 represent balances as per the audited interim condensed consolidated statement of financial position for the year ended March 31, 2024 and balance for the quarter ended March 31, 2023 represent balances as per the audited statement of financial position for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

**Financial Results of Wipro Limited under Ind AS**

The financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

**Consolidated Audited Financial Results of Wipro Limited under Ind AS**

(₹ in millions, except per share data, unless otherwise stated)

Particulars	Quarter ended March 31, 2024	Year ended March 31, 2024	Quarter ended March 31, 2023
Revenue from operations	222,083	897,603	231,903
Profit before tax	38,622	147,210	40,184
Profit after tax	28,582	111,121	30,935
Total comprehensive income for the period	27,944	118,180	31,685
Paid-up equity share capital (Par value of ₹ 2 per share)	10,450	10,450	10,976
Reserves excluding non-controlling interest <sup>1</sup> as shown in the Audited Balance Sheet	734,880	734,880	765,703
Earnings per equity share (Par value of ₹ 2 per share) (EPS for quarter ended and year ended periods are not annualized)			
Basic: (in ₹)	5.43	20.89	5.61
Diluted: (in ₹)	5.41	20.82	5.60

<sup>1</sup>Balance for the quarter ended March 31, 2024 and year ended March 31, 2024 represent balances as per the audited interim condensed consolidated balance sheet for the year ended March 31, 2024 and balance for the quarter ended March 31, 2023 represent balances as per the audited consolidated balance sheet for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results (under Ind AS) of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

**Standalone Audited Financial Results of Wipro Limited under Ind AS**

(₹ in millions, except per share data, unless otherwise stated)

Particulars	Quarter ended March 31, 2024	Year ended March 31, 2024	Quarter ended March 31, 2023
Revenue from operations	165,932	667,924	174,773
Profit before tax	33,448	124,175	31,425
Profit after tax	24,466	91,186	22,641
Total comprehensive income for the period	25,332	94,996	24,632

The audited standalone financial results (under Ind AS) of the Company for the quarter ended and year ended March 31, 2024 have been approved by the Board of Directors of the Company at its meeting held on April 19, 2024. The statutory auditors have expressed an unmodified audit opinion.

**Note:**

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com).

By Order of the Board,  
For Wipro Limited

Place: Bengaluru  
Date: April 19, 2024

Rishad A. Premji  
Chairman

Registered Office: Wipro Limited, Doddakannelli, Sarjapur Road, Bengaluru - 560 035, India  
Website: wipro.com | Email Id: info@wipro.com | Tel: +91-80-2844 0011; Fax: +91-80-2844 0054  
CIN: L32102KA1945PLC020800